

August 05, 2024

Ref.: SATCHMO/021/2024-25

To

BSE Limited

(Stock Code: 533202) Floor 25, Phiroze Jeejeebhoy Towers

Dalal Street Mumbai-400 001

Dear Sir / Madam,

Sub: Publication in Newspaper —Financial Results for the quarter ended June 30, 2024.

In continuation to our outcome of the Board Meeting dated August 02, 2024 with regard to Unaudited Financial Results for the quarter ended June 30, 2024, please find enclosed herein a copy of the advertisement published in English and Kannada (vernacular language) newspapers.

AOLDING

This is for your information and records.

For Satchmo Holdings Limited

(Formerly NEL Holdings South Limited)

Prasant Kumar

Company Secretary & Chief Compliance Officer

Encl.: As above



SATCHMO HOLDINGS LIMITED

(formerly known as NEL Holdings South Limited)
Regd. Office: No. 110, A Wing, Level 1 Andrews Building, M.G.Road Bangalore KA 560001 IN
CIN: L93000KA2004PLC033412, website - www.satchmoholdings.in

Phone: +91 80 2227 2220

Statement of Consolidated unaudited financial results for the quarter and three months ended June 30, 2024

(Rs. in Lakh) except EPS data

			Quarter ended		Previous	
SI. No.	Particulars	3 months ended 30-06-2024 Unaudited 261 (315) 2,935 2,935 2,935 2,934 14,583	Preceding 3 months ended 31-03-2024	3 months ended 30-06-2023	year ended 31-03-2024	
		Unaudited	Audited	Unaudited	Audited	
1	Total Income	261	2,602	7,651	13,348	
2	Net (Loss)/profit for the period (before tax and exceptional items)	(315)	660	3,196	1,480	
3	Net (Loss)/profit for the period before tax (after exceptional items)	2,935	1,061	3,196	1,470	
4	Net (Loss)/profit for the period after tax (after exceptional items)	2,935	1,171	3,175	1,580	
5	Total Comprehensive (Loss)/ Income for the period [Comprising (loss)/profit after tax	700000	275	2000		
HII.	and Other Comprehensive (loss) / Income after tax]		1,166	3,175	1,576	
6	Equity Share Capital	14,583	14,583	14,583	14,583	
7	Reserves (excluding Revaluation Reserve) as shown in the Audited Balance Sheet			M/S		
	of the previous year	: e:	53			
3	Earnings/(Loss) Per Share ('EPS') (of Rs. 10 each; not annualised for the quarter)					
	(a) Basic	2.01	0.80	2.18	1.08	
	(b) Diluted	2.01	0.80	2.18	1.08	

Notes to the financial results:

- 1 The above consolidated financial results have been reviewed by the Audit committee and approved by the Board of Directors of the Company at its meeting held on 2nd August 2024. The statutory auditors have conducted a limited review of the standalone Financial Results of the Company for the period ended 30th June, 2024.
- These Consolidated unaudited financial results presented above is prepared in accordance with an amended Indian Accounting Standards (Ind AS) as prescribed under Section 133 of the Companies Act, 2013 of the Companies (Indian Accounting Standards) Rules, 2015. These results are uploaded on the Company website i.e. www.satchmoholdings.in and on the Stock Exchanges where the shares of the Company are listed i.e. www.bseindia.com. These results include the result of the following subsidiary companies.
- Subsidiaries: Northroof Ventures Private Limited (formerly known as NHDPL South Private Limited) and Marathalli Ventures Private Limited (formerly known as NUDPL Ventures
 Private Limited).
- Statement of unaudited Standalone financial results for three months ended June 30, 2024 disclose the following.

			Quarter ended	Quarter ended		
SI. No.	Particulars	3 months ended 30-06-2024 Unaudited	Preceding 3 months ended 31-03-2024 Audited	3 months ended 30-06-2023 Unaudited	Previous year ended 31-03-2024 Audited	
1	Total Revenue	7.703	14,921	1,113	17,023	
1 2 3	Profit/(Loss) before tax Profit/(Loss) after tax	3,286 3,268	6,856 6,911	(2,094)	(5,693) (5,693)	

- 5 Ministry of Corporate Affairs ("MCA") notifies new standards or amendments to the existing standards under Companies (Indian Accounting Standards) Rules as issued from time to time. For the year ended March 31, 2024, MCA has not notified any new standards or amendments to the existing standards applicable to the Group.
- 6 The Group has accepted one-time settlement proposal (OTS) dated 14th April 2023, as given by JCF for an amount of Rs. 8,500 lakhs. Company has already paid Rs. 1,500 lacs out of the said amount of 8,500 lakhs in the previous year. As per the OTS, the amount is to be settled within 180 days from the date of OTS. Company has also received OTS from HDFC Limited dated 6th June 2023 for an amount of Rs. 4,590 lakhs and Company has already paid Rs. 3,083 lakhs against the said OTS. Company has received Revocation letter from JCF in November 2023 and is in process of negotiation for extension of OTS. Post receipt of one-time settlement proposal (OTS) from the two lenders. Company has reclassified the loans payable at the OTS and the balance outstanding along with accrued interest for an aggregate amount of Rs. 1,11,664 lakhs has been classified as Disputed Liability in previous year.
- 7 The Group is in process of completing the incomplete residential projects and persuant to Change in its object clause, is focussing on the segments namely the "Service business of facilities / manpower / catering / restaurants activities", "Proptech and related Internet Technology Services", "Long term investment and trading in equities". All operations are in India and hence there is no geographical segment.
- 8 The Group has signed a share purchase agreement for divesting its entire equity investment in Northroof Ventures Private Limited and full sale consideration has already been received in the first quarter. However, the other conditions as per the agreement are in the process of execution. Once all the processes are fulfilled, share transfer execution shall be completed.
- 9 Exceptional items include certain old debit balances written off and also old payables written back in this current quarter amounting Rs 129 lakhs and Rs 3,379 lakhs respectively as the same are considered unrealizable and without any claim for payment over a considerable period of time.
- 10 Deferred Tax has not been accounted for due to the uncertainity of taxable profit as estimated by the management against which the Deferred tax assets can be adjusted / utilised in near future.

11 Going concern

These consolidated financial statements have been prepared on a going concern basis notwithstanding accumulated losses as at the balance sheet date and a negative net current assets situation. As per the management with these exits of residential projects and the debt coming down, the company is hopeful of revival in the coming years.

These financial statements therefore do not include any adjustments relating to recoverability and classification of asset amounts or to classification of liabilities that may be necessary if the Company is unable to continue as a going concern.

12 The figures in respect of previous period have been regrouped / recast wherever necessary.

For and on behalf of the Board of Directors of Satchmo Holdings Limited (formerly known as NEL Holdings South Limited) Sd/-

Ramesh Karur Whole Time Director DIN: 03572425

Place: Bengaluru, India Date: 2^{to} August 2024

financia exp



ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ

(L.m.anf: cmu401098a1999anf281025521)

ಬೆಂಡರ್ ಪ್ರಕಟಣೆ (ಕೆಪಿಪಿ ಪೋರ್ಟಲ್ ಮೂಲಕ ಮಾತ್ರ)

ಸಂಖ್ಯೆ: ಅರಂಪ್ರಿಪ್ತ(ನಿ)/ಆರ್ಎಂಟ್ಕೆ/ಕಾನೀರ್ಡಕ್ರ/ಸಂಯಾರು/ಎಫ್-44/1924-15/1219-22 ದಿನಾರಕ; 30.97.2024 ಕವಿಪನಿನಿಯು ವಿಚಾರಣೆ ಸಂಖೇ KPTCL/SEE/TR/M)/ RMGC/Painting/ EPR-428 Dated: 29.07.2024ರ ಲನ್ನಯ "ಪೂರ್ಣ ಟೆಂಡರ್ ಆಧಾರದ ಮೇಲೆ 220/66/11ಕೆವಿ ಸ್ವೀಕರಣಾ ಕೇಂದ್ರ ಸರ್ಜಾಪುರದಲ್ಲಿನ 2x100ಎಂವಿಎ ಹಾಗೂ 1x20ಎಂವಿಎ ಶಕ್ತಿ ಪರಿವರ್ತಕ ಹಾಗೂ ಇತರೆ ಸಾಮಗ್ರಿಗಳಿಗೆ ಬಣ್ಣ ಬಳಿಯುವ ಕಾರ್ಯಕ್ಕಾಗಿ" ಬೆಡ್ಗಗಳನ್ನು ಆಹ್ವಾನಿಸಿದೆ,

ಕೆಪಿಪಿ ಮೋರ್ಟರ್ ಪ್ರಕ್ರಿಯೆಯಲ್ಲಿ ಭಾಗವಹಿಸುವ ವಿಷಯಕ್ಕೆ ಸಂಬಂಧಿಸಿದಂತೆ ವಿವರವಾದ ಪ್ರಕಟಣೆಯನ್ನು ಕವಿಪೂನಿ ವೆಬ್ಸ್ಟರ್ಚ್ https://kptcl. karnataka.gov.in ಗೆ ಹೈಪರ್೦೦ಕ್ 'E Procurement KPTCL' ನಲ್ಲಿ ಅಥವಾ https://kppp.karnataka.gov.in ಗೆ ದಿನಾಂಕ: 03.08.2024 ರಂದು ಅಥವಾ ನಂತರ ಲಾಗಿನ್ ಮಾಡಿ ಪಡೆಯಬಹುದು. ಸಹಿ/- ಅಧೀಕ್ಷಕ ಇಂಜಿನಿಯರ್ (ವಿದ್ಯುತ್).

ಪ್ರಸರಣ(ನಿರ್ವಹಣೆ), ರಾಮನಗರ ವೃತ್ತ, ಕವಿಪ್ರನಿನಿ, ಆರ್.ಆರ್. ನಗರ ಮೆಟ್ರೋ ನಿಲ್ದಾಣದ ಎದುರು, ಮೈಸೂರು ರಸ್ತೆ, ಬೆಂಗಳೂರು-560 039



ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಹಾಯಕ ಕಾರ್ಯಪಾಲಕ ಅಭಿಯಂತರರ ಕರೇರಿ, ದಿವಿಎಂಹಿ

ಕೆಆರ್ ಹುರ ಉಪ ವಿಭಾಗ, ಬೆಂಗಳೂರು-560036

ನಂ: ಸಕಾಪಾಅ/ಕೆಆರ್ಮ/ಉ-ವಿ/ಕ್ಯೂಪಿ-5/2024-25 ದಿನಾಂಕ: 02.08.2024

ದರಪಟ್ಟಿಗಾಗಿ ಆಹ್ವಾನ (ಐಎಫ್ಕ್ಯೂ)

(ಅಲ್ಲಾವಧಿ ನೋಟಧಿಕೇಷನ್)

ಯಕ ಕಾರ್ಯಪಾಲಕ ಆಭಿಯಂತರರರು, ಕೆ.ಆರ್. ಮರ ಉಪವಿಭಾಗ ಕ fvhst ಕಾರ್ಮರ್ಕಾಗಿ **ಎಟಂ ರೇಟ್** ದರಪಟೆಯನ್ನು ಅರ್ಜ್ವಾಸದ್ಕಾರೆ. ಪಡ್**ದಾ**ರರ ಕಿಳಗಿನ ಯಾವುದೇ ಅಥವಾ ಎಲ್ಲಾ ಕಾಮಗಾರಿಗಳಿಗೆ ದರಪಟ್ಟಿಯನ್ನು ಸಲ್ಲಿಸಬಹುದು.

ಕಾಮಗಾರಿಯ ಹೆಸರು

ಕೆ.ಆರ್. ಪುರದಲ್ಲಿ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಶಾಮಿಯಾನ, ಸ್ಟೇಜ ಫರ್ನಿಚರ್, ಸೌಂಡ್ ಸಿಸ್ಟಮ್ ಮತ್ತು ಜನರೇಟರ್ ಒದಗಿಸುವುದು. ಕಾಮಗಾರಿಯ ಅಂದಾಜು ಮೊತ್ತ (ರೂ. ಲಕ್ಷಗಳಲ್ಲಿ): 4.89

್ಲಾಪಟ್ಟ: (1) ದರಪಟ ಸ**್ತಿಕೆ. 05.08.2024** ರಿಂದ. (2) ದರಪಟ ಕೊನೆಯ ದಿನಾರಕ: 09.08.2024ರ ಬೆಳಗೆ 11:30 ಗಂಟೆಯ ಒಳಗೆ. (3) ಕೊಟೇಷಕ ತೆರೆಯುವ ವಿನಾಂಕ: 12.08.2024, ಮಧ್ಯಾಹ್ನ 12:00 ಗಂಟೆ ನಂತರ, (4) ಕೊಟೇಷ: ಸಲ್ಲಿಸಲು ಮೊದಲು ಬಿಡ್ಡರುಗಳು ಅಗಿತ್ಯ ದಾಖಲೆಗಳನ್ನು ದರಪಟ್ಟಿಯೊಂದಿ: ಲಗತ್ತಿಸಲಾಗಿದೆಯೇ ಎಂದು ಪರಿಕೀಲಿಸತಕ್ಕದ್ದು,

ಸಹಿ/- ಸಹಾಯಕ ಕಾರ್ಯಪಾಲಕ ಅಭಿಯಂತರರು ಕೆಆರ್ ಪುರ ಉಪ ವಿಭಾಗ, ಬಿಬಿಎಂಪಿ ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ (ಕರ್ನಾಟಕ ಸರ್ಕಾರದ ಸ್ವಾಯತ್ತ ಸಂಸ್ಥೆ) ಇರ್ವಿನ್ ರಸ್ತೆ ಮೈಸೂರು-570 001 Ph: +91-0821-2520512 (Off.), 2520803 (Fax)

Website: www.mmcri/karnataka.gov.in E-mail: mmcrimysore@yahoo.com

ಸಂ. ಸರಬ/ವಿವ/388/2023-24 ದಿನಾಂಕ: 30.07.2024 ಟೆಂಡರ್ ಅಧಿಸೂಚನೆ

ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ 1999 ನಿಯಮ 2000 ರಂತೆ ಮೈಸೂರು ವೈದ್ಯಕೀಯ ಕಾಲೀಜು ಮತ್ತು ಸಂಶೋಧನಾ ಸಂಸ್ಥೆ, ಮೈಸೂರು ಇಲ್ಲಿನ ಅಡಳಿತ ವ್ಯಾಪ್ತಿಯಲ್ಲಿರುವ ಚಿಲುವಾಂಬ ಆಸ್ಪತ್ರೆಯ ಅವರಣದಲ್ಲಿ ಉಪಹಾರ ಮಂದಿರವನ್ನು ನಡೆಸಲ ಎಂದು ವರ್ಷದ ಅವಧಿಗೆ ನೋಂದಾಯಿತ ಅಥವಾ ಮಾನ್ಯತೆ ಪಡೆದ ಸಂಸ್ಥೆಗಳಿಂದ ಟಿಂಡರನ್ನು ಆಹ್ವಾನಿಸಲಾಗಿದೆ. ಟಿಂಡರ್ ನಮೂನೆಯನು ಇ–ಪ್ರೋಕ್ಕೂರ್ಮೆಂಟ್ ವೆಬ್ಸ್ಟೆಟ್ http://kppp.karnataka.gov.ir ಮೂಲಕ ದಿನಾಂಕ 31.07.2024 ರಿಂದ ಪಡೆಯಬಹುದಾಗಿದ್ದು, ದಿನಾಂ 31.08.2024 ರಂದು ಅಪರಾಹ್ಯ 5.00 ರೊಳಗಾಗಿ ಸಲ್ಲಿಸಬಹುದಾಗಿರುತ್ತದೆ ಾ.ಎಂ.ಡಿ. ಸಲ್ಲಿಸದ ಟೆಂಡರ್ ಅರ್ಜಿಗಳನ್ನು ತಿರಸ್ಕರಿಸಲಾಗುವುದು. ಟಿಂಡರ್ ಸಲ್ಲಿಸಲು ಕೊನೆಯ ದಿನಾಂಕ ಒಂದು ವೇಳೆ ಸಾರ್ವಜನಿಕ ರಜೆಯೆಂದ ಘೋಷಿಸಲ್ಪಟ್ಟರೆ, ಮುಂದಿನ ಕೆಲಸದ ದಿನಾಂಕವನ್ನು ಕೊನೆಯ ದಿನಾಂಕವೆಂದ ಪರಿಗಣಿಸತಕ್ಷದ್ದು, ಈ ಬಗ್ಗೆ ಯಾವುದೇ ಅಧಿಸೂಚನೆ ಹೊರಡಿಸಲಾಗುವುದಿಲ್ಲ DIPR/DDMYS-351/KSMCA-242/2024-25 ಸಹಿ/- ನಿರ್ದೇಶಕರು ಮತ್ತು ಡೀನ್

ಕರ್ನಾಟಕ ಸರ್ಕಾರ ಜಿಲ್ಲಾ ಪಂಚಾಯತ್ ಹಾಸ ಆಡಳಿತ ವೈದ್ಯಾಧಿಕಾರಿಗಳ ಕಛೇರಿ ಸಮುದಾಯ ಆರೋಗ್ಯ ಕೇಂದ್ರ ಪಡುವಲಹಿಪೆ ಹೊಳಿನರಸೀಪುರ ತಾಲ್ಲೂಕು ದೂರವಾಣಿ ಸಂಖ್ಯೆ-08175-275430 ಮಿಂಚಂಚೆ:hsnpaduvalahippe@gmail.com

ಅಲ್ಪಾವಧಿ ಇ–ಪ್ರಕ್ಗೂರ್ ಮೆಂಟ್ ಟೆಂಡರ್ ಪ್ರಕಟಣೆ 2024-25, ನೇ ಸಾಲಿನ ಔಷಧ ಸಾಮಗ್ರಿಗಳನ್ನು ಸರಬರಾಜು ಮಾಡಲು ವಿಧ ಸಂಸ್ಥೆಗಳಿಂದ ಇ-ಪ್ರಕ್ಕೂರ್ಮೆಂಟ್ ಮೂಲಕ ಲಕೋಟೆ ಟೆಂಡರ್ ಅನ್ನು ಆಹ್ವಾನಿಸಲಾಗಿದೆ 01.ಟಿಂಡರ್ ಅನ್ನು ಸಲ್ಲಿಸುವ ದಿನಾಂಕ 31–07-2024 ರಂದ 21-08-2024 ರ ವರೆಗೆ 02.ಟೆಂಡರ್ ಫಾರಂನ್ಕು ಇ-ಪ್ರಕ್ಯೂರ್ ಮೆಂಟ್ ಮೂಲಕ ಅನ್ ಲೈನ್ ನಲ್ಲಿ https:// kppp.karnataka.gov.in/ ವೆಬ್ಸೈಟ್ ಮುಖಾಂತರ ಅರ್ಜಿ ಸಲ್ಲಿಸುವುದು 03.ಇ–ಪ್ರಕ್ಯೂರ್ ಮೆಂಟ್ ಟೆಂಡರ್ ಮೂಲಕ ಅರ್ಜಿಸಲ್ಲಿಸಲು ಕೊನೆಯ ದಿನಾರಕ: 21-08-2024 ರಂದು ಸಂಜೆ 4.00 ಘಂಟೆಗೆ 04.ದಿನಾಂಕ: 22-08-2024 ರಂದು ವೆಳಗ್ಗೆ 4.00 ಗಂಟೆಗೆ ತಾಂತ್ರಿಕ ಲಕೋಟೆಯನ್ನು ತೆರೆಯಲಾಗುವುದು 05.ದಿನಾಂಕ:23-08-2024 ರಂದು ಬೆಳ್ಳಗ್ಗೆ 4.00 ಆರ್ಥಿಕ ಲಕೋಟಿಯನ್ನು ತೆರೆಯಲಾಗುವುದು 06.ಹೆಚ್ಚಿನ ಮಾಹಿತಿಯನ್ನು ಕಚೇರಿ ವೇಳೆಯಲ್ಲಿ ಪಡೆಯಬಹುದು ಪೊ :9886524395 1)ವಿವರ:ಔಷಧ ಸಾಮಗ್ರಿಗಳು ಆಂದಾಜು ರೂ. 40,000,00/– ಇ.ಎಂ.ಡಿ

ರೂ. 2,000,00/-ಸಹಿ/-ಆಡಳಿತ ವೈದ್ಯಾಧಿಕಾರಿಗಳು, ಸಮುದಾಯ ಆರೋಗ್ಯ ಕೇಂದ್ರ ಪಡುವಲಹಿತಪೆ, ಹೊಳಿನರಸೀಪುರ ತಾಲ್ಲೂಕು. 現式の位/E-式D/EERS/25(/EロギュのAロ/2024-35



सेन्ट्रल बैंक ऑफ़ इंडिया Central Bank of India ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ

ಪಾದೇಶಿಕ ಕಚೇರಿ

ಗ್ರ್ಯಾಂಡ್ ಮೆಜೆಸ್ಟಿಕ್ ಮಾಲ್ ನ ಎರಡನೇ ಮಹಡಿ, ಗಾಂಧಿನಗರ, ಬೆಂಗಳೂರು

ಅಪೆಂಡಿಕ್ - IV - ಎ (ಪೋವಿಜನ್ ನಿಯಮ 8(6)ರ ಅಡಿ) ಸ್ಥರಾಸಿಗಳಿಗಾಗಿ ಸಿರಾಸ್ತಿಯ ಮಾರಾಟಕ್ಕಾಗಿ ಇ-ಹರಾಜಿಗಾಗಿ ಸಾರ್ವಜನಿಕ ಸೂಚನೆ

ಸೆಕ್ಕುರಿಟ್ಕಿರೇಷನ್ ಮತ್ತು ರಿಕನ್ಸ್ಟಕ್ಷನ್ ಆಫ್ ಫೈನ್ಸ್ನಾಯಲ್ ಅಸೆಟ್ಸ್ ಅಂಡ್ ಎನ್ಫ್ರೋರ್ಸ್ಯಮೆಂಟ್ ಆಫ್ ಸೆಕ್ಕೂರಿಟಿ ಇಂಟರೆಸ್ಟ್ ನಿಯಮ 2002 ರಲ್ಲಿ ಓದಿಕೊಂಡಂತೆ ನಿಯಮ 8(6) & ಗೆ ನಿಬಂಧನೆಯೊಂದಿಗೆ 6(2) ಭದ್ರತಾ ಆಸಕ್ತ (ಜಾರಿ) ನಿಯಮಗಳು 2002 ಅಡಿಯಲ್ಲಿ ಸ್ಥಿಶ್ಚಾಗಳ ಇ-ಹರಾಜು ಮಾರಾಟ ನೋಟೀಸು ಸೆಕ್ಕುಟ್ಟಿಸಲ್ ಮತ್ತ ಮಾಹನಿನ ಆಗ್ರಳ ಪ್ರಸ್ತಾಮವಾಗು ಅರಿಯಲ್ಲಿ ಮೃತಿಗೆ ಆಪದಾನಗೊಳಸುವ ಸೃತ ಆಗ್ರಯ ಮಾರಾಟ ಸಂಚಾರದ ಮತ್ತು ಹಾಮಾಯದಂದಿಗೆ ಈ ಮೂಲಕ ಸಂಚಿತ್ರಾವೇಶಿಂದರೆ ಕೀಳಿಂದ ಸ್ಥಿಪ್ಗಳನ್ನು

5	නැග් කත	ಆಭಿಯ ವಿವರಗಳು ಸುರಕ್ಷಿತ ಸ್ವತ್ತಗಳು ಮತ್ತು	ವೇಡಿಕೆಯ ಸೂಚನೆಯ ದಿನಾಂಕ	ಮೀಸದು ಬೆಲೆ	ಇ-ಹರಾಬು ದಿನಾಂಕ ಮತ್ತು ಸಮಯ	
zc.	ಖಾತೆಯ ಹೆಸರು			Books	tions sout	
	() () () () () () () () () ()	ST COLLEGE	ಸ್ವಾಧೀನದ ದಿನಾಂಕ	ಏಡ್ ಪೆಚ್ಚಳದ ಮೊತ್ತ	Denot tidad	
1.	ಶಾಮಾ ಕಥೇರಿ : ಅರ್ರಾಕೆರೆ (I) ಶ್ರೀ ಚಂದ್ರಶೇಖರ್, ಶ್ರೀಮತಿ ಟಿ ಸರಸ್ತತಿ,	ಎಲ್ಲ್ ಭಾಗ ಮತ್ತು ವಿಭಾಗಗಳನ್ನೊಳಗೊಂಡಿರುವ ಆಸ್ತಿಯು ಅದ್ದರಕ್ಕೆ ಒಸವೇಶ್ವರ ನಗರ, ಆರಸೀಕರ-573(03ರಲ್ಲಿದ್ದು, ಮುನಿಸಿಪರ್ ಖಾಹಾ ಮತ್ತು ಆಸರ್ ಮುಂಚ ಸಂ.448/30(6(4485), ಮೀರ್ಣ 38XI4.5+(1.5/2 ಅತಿ	03.11,2017	G/A. 11,70,000/-	ದಿನಾಂಕ: 06,09,2024 ವೇಗ್ಗೆ 10,00 ರಂದ ಸಂಚ 6,00 ಗಂಟೆಗೆ	
	ಶ್ರೀಮತಿ ಅತ್ಯಾ ಎಂ ೩ ಮತ್ತು ನಿರ್ವತನ ಹೊತೆಗೆ 192 ನದರ ಅಡಿ ನೇ ಶ್ರೀಮತಿ ಸುಕ್ಕ್ ಎಂ ೩, ದೊರಲನೇ ಮಪಡಿಯನ್ನೊಳಗೊಂಡಿದ್ದು OD ಸೆಂಟ್ ಅನಮಾನ– ಸಂಸ್ಥತಿ, ಶ್ರೀಮತಿ ಅತ್ಯಾ ಎಂ ೩ ಮತ್ತ	ನಿವೇಶನ ಜೊತೆಗೆ 392 ಚದರ ಅಡಿ ನೆಲ ಮನಡಿ ಮತ್ತು 392 ಜದರ ಅಡಿ ದೊರಗುತ್ತೇ ಮಾಡಿಯಾಟ್ಕೊಳಗೊಂಡಿದ್ದು ಹೇ ಎಂ ಡಂದ್ರಕೇಖರ್, ಪ್ರೀಮತಿ ಟ ಸಂಸ್ಕತಿ, ಪ್ರೀಮತಿ ಆಶಾ ಎಂ ಸಿ ಮತ್ತು ಪ್ರೀಮತಿ ಸಾಕನ್ನ ಎಂ ೩ ರವರ ಹೆಸರಿನಲ್ಲಿದೆ. ಹೂರ್ಪಕ್ಷ್ಮಿ ಕನ್ನ ಪಶ್ಚಿಮಕ್ಕೆ ಸಾಕಾರ್ಯ ಅವರ ಅತ್ಯ ಉತ್ತರಕ್ಕೆ	ರೂ. 17,34,338/- ಟೊತೆಗೆ ಏನಾಂಕ: 63,11,2017 ರಿಂದ ಪಟ್ಟಿನ ಬಡ್ಡಿ ಮತ್ತು ವೆಚ್ಚಗಳು	5.0 1,70,000 /	ದ್ರಾವಾರಕ: 05,09,2024 ಸಂಚೆ 5,00 ಗಂಟೆಗೆ	
	3331377312, HEQ 700 (AGG7FAGU)-3351360235	ಸೌಧಾಗ್ಯಮ್ನರವರ ಅಸ್ತಿ, ದಕ್ಷಿಗಳ್ಳಿ, ಮಾಸಗಿ ಏವೇಶನ.	24.01.2022	Dia, 10000/-		
2	ಶಾಖಾ ಕಥೇರಿ : ಮೈಸೂರು	ಜಸ್ತಿ ಪಂ.470, ಸರ್ವೆ ಪಂತ, ದೇಶನೂರು ಎಕ್ಕ್ ಟೈನ್, ರಾಜೀವ ನಗರ, ಎಸ್.ಆರ್.ಮೊಹಲ್ಲಾ, ಮೈಸೂರು-570019, ಗಿರ್ವೇಶನ ವಿಸ್ತೀರ್ಣ ಪೂರ್ವನಿಂದ ಪಠಿಮಕ್ಕೆ 6,00 ಮೀಟರಗಳು ಮತ್ತು ಉತರದಿಂದ ರಕ್ಷಣಕ	03.08.2023	51,30,000/=	ದಿನರಾಹ 06,09,3034 ವೇಗ್ಗೆ 10,00 ರಂದ ನಂದೆ 6,00 ಗಂಟೆಗೆ	
ಶ್ರೀ ಘಯಾಜ್ ಪರೀಫ್ 9.00 ಚದರ ಮಾಟರ್ಗಳು ಜೊತೆಗೆ ಏನ್ ರಿಯಾಜ್ ಪರೀಫ್ ಸೌಲಭ್ರಗಳು ಇತರೆ ಸೌಲಭ್ರಗಳನ್ನು ಒಳ	9.00 ಚರರ ಮಗುರ್ಗಳು ಜೊತೆಗೆ ದಾಬರ್ ಎಲೆಕ್ಟಿಸಿಟಿ ಮತ್ತು ನೈರ್ಮಕ್ಕ ನೌಲಭ್ಯಗಳು ಇತನೆ ನೌಲಭಗಳನ್ನು ಒಳಗೊಂಡಿದೆ. ಚಪ್ಪುವಿಂದಿ ಸೂರ್ವಕ್ಕೆ ಅತ್ತಿ ನಂ.471, ಪಶ್ಚಿಮಕ್ಕೆ ಅತ್ತಿ ನು.469, ಉತ್ತರಕ್ಕೆ ರಕ್ತೆ ಪಕ್ಷೀಕ್ಕೆ ಅತ್ತಿ ನಂ.435.	ರೂ. 72,41,137/- ಚೊತ್ತಗೆ ದಿನಾಂಕ: 03,08,2023 ರಿಂದ ಹೆಚ್ಚಿನ ಬಡ್ಡಿ ಮತ್ತು ವೆಚ್ಚಗಳು	5.13,000/~	Grace: 05,89,2024 xod 3,80 noi3f		
			07.11.5005	rie 100001:-	1.	

17.	(1) ক্র প্রত্যুক্তিক ক্র । ১৯৯৪ চনত, প্রত্যুক্তিক ক্রমেন্ট্র ক্রমেন্ট্র করেন্ট্র কর	03,11,2017	11,70,000/-	ನೇಗ್ಗೆ 10,00 ರಿಂದ ಸಂಜೆ 6,00 ಗಂಟೆಗೆ	
	ತ್ರೀಗಾತಿ ಅತಾ ಎಂ ೩ ಗುತ್ತು ತ್ರೀಗಾತಿ ಕುಕನ್ನ ಎಂ ೩, OD ನೆಂಟ್ ಅನವಾನ– 3330103770, ವಸತಿ ಸಾಲ–	ನಿವೇಶನ ಜೊತೆಗೆ 192 ಸರದ ಅಧಿ ನೆಲ ಮಾಡು ಮತ್ತು 392 ಜನರ ಅಧಿ ಮೊದಲನೇ ಮಾಡುಯನ್ನೊಳಗೊಂಡಿದ್ದು ಕ್ಷೇ ಎರ ಚರದ್ರಕ್ಕೆ ಪಿಲ್ಲನ್ ಕ್ಷೀಯತಿ ಟ ನರತ್ನತ್ತಿ ಕ್ರೀಮತಿ ಅತ್ಯಾವಂ ಸಿ ಮತ್ತು ಕ್ರೀಮತಿ ಸಾತನ್ನ ಎಂ ೩ ರವರ ಜೆಸರಿನಲ್ಲಿದೆ. ಜೂರ್ವಕ್ಕೆ ನಕ್ಕೆ ಪಕ್ಷಿಮಕ್ಕೆ ಚಾರಾರ್ಯ ರಾವ್ ಆಸ್ತಿ, ಉತ್ತರಕ್ಕೆ	ರೂ. 17,34,336/- ಟೊತೆಗೆ ದಿನಾಂಕ: 03,11,2017 ರಿಂದ ಹೆಚ್ಚಿನ ಬಣ್ಣ ಮತ್ತು ವೆಚ್ಚಗಳು	5.0 1,70,000 /	ದಿನಾರಿಕು 05,09,2024 ಸಂಚೆ 5,00 ಗಂಟೆಗೆ
	3331377312, 850, 700 (6007600)-3351360235	ಸೌಧಾಗ್ಯಮ್ಮರವರ ಅಸ್ತಿ, ದಕ್ಷಿಗಳ್ಳೆ, ಖಾಸಗಿ ಏರೇಶನ.	24.01.2022	Dia, 10000/-	
2	ಶಾಖಾ ಕಥೇರಿ : ಮೈಸೂರು	ದಸ್ತಿ ಪರ.470, ಸಿನೇ ಹುತ್ತ ದೇವನೂರು ಎಕ್ಕಟಿಸ್ತನ್, ರಾವೇವ ನಗರ, ಎನ್.ಆರ್.ಮೊಹಲ್ಲಾ, ಮೈಸೂರು-570019, ಗುವೇತನ ವಿಸ್ತೀರ್ಣ ಮೂರ್ವದಿಂದ ಪಶ್ರಿಮಕ್ಕೆ ಬ್ರಿಕೆಯಿಂದ ಮತ್ತು ಉತ್ತರದಿಂದ ದಕ್ಷಣಕ್ಕೆ	03.08.2023	51,30,000/=	ದಿನರಿಕ 06.09,3024 ವೇಗ್ಗೆ 10.00 ರಿಂದ ಸಂದೆ 6.00 ಗಂಟೆಗೆ
	ಶ್ರೀ ಘಯಾಡ್ ಪರೀಫ್ ಏನ್ ರಿಯಾಚ್ ಪರೀಫ್	9.00 ಚರರ ಮಾಲರಗಳು ಜೊತೆಗೆ ಪಾಲರ್ ಎರೆಕ್ಟಿಟ ಮತ್ತು ನೈರ್ಮಕ್ಕ ಸೌಲಭ್ರಗಳು ಇತರ ಸೌಲಭಗಳನ್ನು ಒಳಗೊಂಡಿದೆ ಚಿಕ್ಕಬಂದಿ ಮಾರ್ಪಕ್ಕೆ ಆಸ್ತಿ ನಂ.471, ಪಶ್ಚಿಮಕ್ಕೆ ಆಸ್ತಿ ನಾ.480, ಉತ್ತರಕ್ಕೆ ರಕ್ತಿ ದಕ್ಷೀಕ್ಕೇ ಆಸ್ತಿ ನಂ.435.	ರೂ. 72,41,137/- ಜೊತೆಗೆ ದೀನಂಕ: 83,88,2923 ರಿಂದ ಹೆಚ್ಚನ ಬಡ್ಡಿ ಮತ್ತು ವೆಲ್ಲಗಳು	5,13,000/=	Grace: 05,09,2024 xicel 5,00 noish
			07.11.2023	ds. 100007-	
3.	ತಾರ್ಯ ಕಛೇರಿ ; ಮೈಸೂರು ಶ್ರೀ ಹರೀಶ ಎಂ	ನಂ. 173, 'ಕಾವೇರ ರೇಶಿಚ್', ಸವಿಶಾವಿಶಾವ ವಿರಾಧ್ಯರ್ಚನ್ ಹೌಸಿಂಗ್ ಸೊಸ್ಟೆಟಯಿಂದ ವಿರ್ಮಾಸರಾಗಿದ್ದು, ಸರ್ವ ನಂ.4/, 4/3, 5/2, 184/1,2,3,5, 188/1,2,3, 189/1,6, 190(1,2, 191/3,4,5,6,7, 195/2,3,7, 196/2,3 ಮತ್ತು	23/02/2023	55. 24,40,000/-	ದಿನಾರಕ: 06,09,2024 ಬೆಳಗ್ಗೆ 10,00 ರಂದ ಸಂಚ 6,00 ಗಂಚೆಗೆ
	ದಿನ್ ರಂಗಸ್ಥಾಮಿ	106/A, LUI Differ 18 astrice 30% rockets, indicate must now deep the subject subject in	ರೂ. 29,03,785.00/- ಮೊತೆಗೆ ದಿನಾಂತ: 23.02.2023ರಿಂದ ಹೆಚ್ಚಿನ ಬಡ್ಡಿ ಮತ್ತು ವೆಚ್ಚಗಳು	tin: 2,44,000,4-	CHROS: 05.09.2024 XCE 5.00 HOMA
		ಚದರ ಮಗುರಗಳು	19.05,2023	Ga: 10000/-	
4.	ತಾಖಾ ಕಭೇರಿ : ಮೈಸೂರು ಮೇ ಬ ಆರ್ ಎಫ್	ಮನೆ ದಾಗಿಲು ನಂ.3424. ಹೊಸ ನಂ.ಎಲ್.20, ಈ ಆಸ್ತಿಯು ಎರೆಕಟ್ಟಿ ವೀರಿಗೆ ಹೊಂದಿಕೊಂಡಿದೆ, ಕಾಂತರಾಜ ಯುಜರ್ಎನ್ ಪಾರ್ಕ್ ಚೆಪ್ತಿರ. ಲಪ್ಪರ್ ಮೊಹರಜ್ಜ, ಮೈಸೂರಿನಲ್ಲಿದೆ ಮತ್ತು ಚೆಕ್ಕುಬಂದಿ: ಪೂರ್ವಕ್ಕೆ ಅಬ್ಬುರ್	63,08,2023	0.0. 42.67.000;—	ದಿನಾರಕ 06,09,2024 ವೇಗ್ಗೆ 18,00 ರಿಂದ ಸಂಜೆ 6,00 ಗಂಚೆಗೆ
	ಇಂಚಿನಿಯರಿಂಗ್ ವರ್ಕ್ಸ್ ಹ್ರೀ ಇರ್ಥಾನ್ ಪಾಠಾ ಏನ್ ಮೊಹಮ್ಮರ್ ಪೀರ್	ರರ್ಶಿವರವರ ಮನೆ, ಪಕ್ಷಿಸುಕ್ಕೆ ಆಗ್ನೆ ಅತ್ಯಂತ್ರ ಪರ ವರ್ಷಿಷ್ ಅಪ್ಯದರವರ ಮನೆ, ಪಕ್ಷಣಕ್ಕೆ ಇದ್ದಿಯಾಹ ಜೀಗಂಡವರ ಮನೆ, ಬಕ್ಷೀರ್ಣ ಪೂರ್ವಲಂಡ ಪಕ್ಷಿಮಕ್ಕೆ 19,00 ಅವಿ, ಉತ್ತರದಿಂದ ಪಕ್ಷಣಕ್ಕೆ 19,00 ಅವಿ, ಬಕ್ಕು ವಿಶ್ವರ್ಣ 600,00 ವರದ ಅಡಿ.	ರೂ. 2,25,41,751/- ಜೊತೆಗೆ ದಿನಾಂಕ: 03.08.2923 ರಿಂದ ಜೆಚ್ಚಿನ ಬಡ್ಡಿ ಮತ್ತು ವೆಚ್ಚಗಳು	5.8. 4,26,700,/-	Size 05.09.2024 Road 5.00 Holder
			07/11/2023	tia, 10000/-	
5.	ತಾರ್ಯ ಕಭೇರಿ : ಮೈಸೂರು ಫೀ ಆರ್ಥಾನ್ ಪಾತಾ ಏನ್	ಡೊರ್ ನಂ. 47/%, ಈ ಆಸ್ತಿಯಾ ಮನೆ ಮಲ್ ರಸ್ತೆ ಇರಡಸ್ಥಿಯಾಲ್ ಎಸ್ಟೇಕ್ಸ್ ಹಳಿಯ ಜನ್ಮಮಂಜನ, 'ಎ' ಬೇಕೆಟ್, ಮಂಡ ಮೊಡಲ್ಲಾ, ಮೈಸೂರಿನಲ್ಲಿದೆ, ಮತ್ತು ಚಿಕ್ಕಬಂದೀ ಪೂರ್ವಕ್ಕೆ : ಎಂ.ಎ. ರಾಮಯ್ಯ ರವರ ಪದರ್ ಅನಮ್ ಫ್ಯಾಕ್ಸ್ಟ್	03.08.2023	ta. 1,33,20,000/-	ದೇಶ್ವ 88,09,2024 ದೇಶ್ವ 88,00 ರಂದ ಸಂಜೆ 6,00 ಗಂಟೆಗೆ
	ನೂಪಮ್ಮದ್ ಪೀರ್	ಪ್ರವಕ್ಷ ಹತ್ ಡಿ.ರಾಗ್ನ ಅವರ ಆಸ್ತಿ ಉತ್ತರಕ್ಕೆ ಡೈನ್ ಮತ್ತು ಕ್ಷರ್ಪನ್ನ ದಕ್ಷಣಕ್ಕೆ ರಾದ ಎರ್ ಶಕ್ತೆ ಶೀಮಾರ್ನ, ನೇ ಮತ್ತು ಬೊರಲ ಮಹಾರ್ಯಕ್ಕು ಒಳಗೊಂಡುತ್ತು ರಾತಿ ಮತ್ತು ಮಾರ್ಗಿ ಕ್ಷುಪ್ನದ ವಿಶ್ವರ್ಣ ಪ್ರವಾದಿಗಿಂದ ಪಕ್ಷನಕ್ಕೆ 300,00 ಆರ. ಉತ್ತರದಿಂದ ದಕ್ಷಿಗಕ್ಕೆ 120,00 ಆರ. ಸಿಮ್ಮ ವಿಸ್ತರ್ಗ 360,00 ಆರ.ರ ಆರೋಕ್	ರೂ. 125,41,751/- ರೂತೆಗೆ ದಿನಾರಕ: 03.08.1923 ರಿಂದ ಜೆಚ್ಚದ ಬಗ್ಗೆ ಮತ್ತು ಮೆತ್ವಗಳು	0.to. 13,32,000/-	ದಿನಾಂಕ: 05,09,3024 ಸಂಜೆ 5,00 ಗಂಟೆಗೆ
			07/11/2023	5a_10000/-	
6	ಶಾಖಾ ಕಳೇರಿ: ಜಿಚ್ಎಸ್ಆರ್ ಲೀಟಾತ್ ಶ್ರೀ ಚತಿನ್ ಕೆ ಎ ಏನ್ ಶ್ರೀ ಕೆ ಚೆ	"ಆಜಂತಾ ಮೆಡೋಸ" ಅಪಾರ್ಚ್ ಮೆಂಟ್ ಪ್ರಾಟ್ ನಂ.ಎಸ್ಎಫ್ - 13 13, ಇದು ಎರಡನೇ ಮತ್ತು ಸರ್ವೆ ನಂ.8/20, 3 ನೇ ಕ್ರಾಸ್ ಯೆಲ್ಲೇನಹಳ್ಳಿ ಮುಖ್ಯ ರಸ್ತೆ, ಆಕ್ರಿಯನಗರ ಪಕ್ಷಿಮ, ಯೇಲೀನಹಳ್ಳ ಮುಖ್ಯ ರಸ್ತೆ,	15.04.2021	дл. 48.96,000/-	ದನಾರಕ 06,09,2024 ವೇಗ್ಗೆ 10,00 ರಂದ ಸಂಚ 6,00 ಗಂಚೆಗೆ
	ಪರಮೇಶ್ವರಚ್ ನರಬಾತ್ರಿ ಆಕ್ಷಯವನ್ನ ಎಲೇನಹಳಿ ಗ್ರಾಮ, ಬೇಗೂರು ಹೋಬಳಿ, ವೆಂಗಳೊರು-	5.0. 44,06,379/- ಮೊತ್ತಗೆ ಹೆಚ್ಚಿನ ಬಡ್ಡಿ ಮತ್ತು ವೆಚ್ಚಿಗಳು	dn. 4,89,600/-	ದನಾರಕ. 05.09.2024 ಸಂಚೆ 5.00 ಗಂಟೆಗೆ	
	679503	चतुः वर्षः । वर्षः । चतुः वर्षः ।	12.07.2021	GA: 10000/-	
7.	ಶಾಖಾ ಕಛೇರಿ : ಅಂದಿರಾನಗರ ಶ್ರೀ ಪ್ರತಾಪ್ ತ್ರಿಶಾರಿ	ಪ್ರಚ್ ನಂ.ಎಸ್-261, ಟೀ ಮಹಡಿ, ಪ್ರಕ್ 1, ಇಲ್ಲನ ನೀರಾ ಭೂಮಿಯ ಅವಿಧಾಜಿತ ಪಾರು 198 ಜಿವರ ಅಡಿಯೊಂದಿಗೆ 660 ಚಿ.ಆಡಿ ಸೂಪರ್ ಏಲ್ಡ್ ಆರ್ ಪ್ರದೇಶದ ವಿಶ್ವರ್ಣವನ್ನು ಸರ್ವೆ ಸಂಖ್ಯೆ 46,47,48 ಮತ್ತು 5/3 ರಲ್ಲಿ	13.07.2921	18,12,500/-	ದಿನಾರಕ 06,09,2024 ದೇಗ್ಗೆ 10,00 ರಿಂದ ಎಂಡೆ 6,00 ಗಂಟೆಗೆ
	ಬೆನ್ ಸಂಕರ್ಶನ್ ತ್ರಿಪಾಠಿ	ಹೊಂದಿದ್ದು ಈ ಆಸ್ತಿಯು ಅಂಧಾಪುರ ಗ್ರಾಮ, ಅತ್ತಿದರೆ ಹೋಬಳಿ, ಅನೇಶಕ್ ಹಾಜ್ಯಕ್ಕು, ವೆಂಗಳೂರು-160100 ನಲ್ಲಿದೆ, ಮತ್ತು ಚಕ್ಕಬಂದಿ, ಪೂರ್ವಕ್ತಿ ಆಸ್ತಿಯ ಸರ್ವೆ ಸಂ.46 ಮತ್ತು 5/A, ಪಕ್ಷಿಮಕ್ಕೆ ಆಸ್ತಿಯ ಸರ್ವೆ ಸಂ.40 ಮತ್ತು 5/A, ಉತ್ತರಕ್ಕೆ ಆಸ್ತಿಯ ಸರ್ವೆ ನಂ.5/2.5/4 ಮತ್ತು 5/A, ದಕ್ಷಿಣಕ್ಕೆ ಆಸ್ತಿಯ	ರೂ. 13,12,149/- ಜೊತೆಗೆ ದಿನಾಂಕ 13,97,2021 ರಿಂದ ಪೆಟ್ಟರ ಬಡ್ಡಿ ಮತ್ತು ದೆಟ್ಟಗಳು	GR. (81,250)—	ದಿನಾರಕ 65,09,2024 ಸಂಚ 5.00 ಗಂಚೆಗೆ
		ಸರ್ವೆ ನಂ.45.	17.08.2022	5.4 10000/-	

ರ್ಷ ೧೮೮೮ ರವಿಗಳ ಮತ್ತು ಶ್ರೀಮತಿ ಹೆಚ್ ಎಸ್ ರಂದ ಹೆಚ್ಚಿನ ಬಡ್ಡಿ ಮತ್ತು ದೆಚ್ಚಗಳು 7,19,213/-Roof 5.00 Rooff G.A. 10000. "ಅಜರತಾ ಮೆಡೋಸ್" ಆಪಾರ್ಟ್ ಮೆಂಟ್ ನ ಫ್ಲಾಟ್ ನಂ.ಎಫ್.ಎಫ್.ವಿ. ಮೊದಲನೇ ಮಹಡಿ, ಸರ್ವ ನಂ.೩7ಜಿ, ನಿನೇ ಕ್ರಾಟ್ ಯೇಲ್ಬೇರವಳ್ಳು ಮುಖ್ಯ ರಸ್ತೆ, ಆಕ್ಷಯನಗರ ಪಕ್ಷಿತು, ಎರೇನಪಳ್ಳ ಮುಖ್ಯ ರಸ್ತೆ, ಆಕ್ತಿಯವನ, ಯೇಲೀನಪಳ್ಳ ಗ್ರಾಮ, ಬೆಗೂರು ಹೋಟಳಿ, ಬೆರಗಳೂರು-5600ನಿನ ол. 48,96,000/-ಹೆಚ್ಎಸ್ಆರ್ ರೇಡಿಚ್ ವೇಗ್ಗೆ 10.00 bos ಸಂವೆ 6.00 ಗಂಟೆಗೆ ವಿಕ್ಷೀರ್ಣ (30) ಜನರ, ಅರಿಗಳು ಮತ್ತು ಜಿಕ್ಕುಬಂದಿ: ಸೂರ್ವಕ್ಕೆ ಮಾಸಗಿ ಆಸ್ತಿ ಪಕ್ಷಿಯಕ್ಕೆ ಮಾಸಗಿ ಆಕ್ಕಿ ಒಡ್ಡರಕ್ಕೆ 3ನೇ ಆಡ್ತ ರಸ್ತೆ, ದಕ್ಷಿಣಕ್ಕೆ 7ನೇ ರಸ್ತೆ da. 45,85,812/tir. ರ್ ಲೇಚ್ ಕೃಷ್ಣ ಪೊಜಾರಿ 4,89,6007 ಸಂಜೆ 5.00 ಗಂಟೆಗೆ ಕುಳ್ಳಪದವು ಅಂಚೆ, ಪುಷ್ಕರು DJR: 10000/-07.06.2018 ನಿರ್ದೇಶನ ನಂ... HL 'ಸಾಧನ ರೇಡಿಟ್', I ರ್ವ ಹಂತ, ಚರ್ನ ಫೇಸ್, ಬೆಳವಾ 10. ಶಾಖಾ ಕಛೇರಿ : ಮೈಸೂರು MEDE: 06.09,202 ಗ್ರಾಮ. ಮೆಲ್ಯಾಲ ಹೊಡಲು, ಮೈಸೂರು ಹಲ್ಲೂಗಿ ಚೀತನಾ ಹೌಸ್ ಪರ್ಧಿಂಗ್ ಕೋ-ಆಯರೇಟರ್ ಸೊಲ್ಲೆಟ್ ನೆಯಿಸಿದ್ದರು, ಮೈಸೂರು ಬಂದಲ್ಪನ್ ಸರ್ವೆ ನಿರ್ಮಾಸ್ 1992.1 1741, 174/2, 174/3 ಮತ್ತು 195/2 ನಲ್ಲಿದೆ ಒಟ್ಟು ವಿಶ್ವರ್ಗಾ 1993.8 ಜನರನ ಮೀಟರ್ ಮತ್ತು ಚಕ್ರಿಸುರಿಟ ಪೂರ್ವಕ್ಕೆ ನಿರ್ದೇಶನ ನಂ.ಡಿ. ಪಕ್ಷಿಯಕ್ಕೆ ಸಿರ್ದೇಶನ ನಂ.60, ಉತ್ತರಕ್ಕೆ ನಿರ್ದೇಶನ ನಂ.48 & 47, ನಾರ್ಡಕ್ಕೆ ನಿರ್ದೇಶನ ನಂ.60, ಉತ್ತರಕ್ಕೆ ನಿರ್ದೇಶನ ನಂ.48 & 47, 07,07,2022 59,50,000/zod 6,00 nostň ಶ್ರೀ ವಿಶ್ವನಾಥ್ ವಿ ಆರ್ ಏನ್ ಎಲಗುಂದ ರಮೇಶ್ tig. 29,88,322/-

Edited 5041,4290/4179/a ± 4110a/3940-a, £.710.44 ± 45, €

ಆಸಿಯು ಆಸ್ಪಕ್ಷೆ ಪ್ಲಾಕ್ ಹಿಂದೆ, ವಿನಾಯಕ ಲೇಡಿಚ್, ಕೆಆರ್ ನಗರ, ಮೈಸೂರು ವಿಸೀರ್ಣ 2000.00 ಆರರ.ಆಡಿ ಮತ್ತು ಚಕ್ಕಬಂದಿ: ಮೂರ್ವಕ್ಕೆ ನಿವೇಶನ

ವಿಸ್ತೀರ್ಣ 2000.00 ಅರದ ಅಧಿ ಮತ್ತು ಅಕ್ಕಬಂದು ಪೂರ್ವಕ್ಕೆ ವಿವೇಶನ ಸಂಖ್ಯೆ 43. ಪಕ್ಷಿಯಕ್ಕೆ ಖಾಸಗಿ ಆಸ್ತಿ ಉತ್ತರಕ್ಕೆ ರಸ್ತೆ ಇಕ್ಷಿಯಕ್ಕೆ ನಿವೇಶನ ನಂ.13.

18.11.2023

ಇ-ಪರಾಮ ಮಾರಾಟದಲ್ಲಿ ಭಾಗವಹಿಸಲು, ಉದ್ದೇಶಿಕ ಪರ್ರವಾರರು ತಮ್ಮ ವಿವರಗಳನ್ನು https://ebkraylinkauction-pablisider-registration ರ ಮೂಲಕ ಸೀವಾ ಪುಡ್ವಕವಾರನೊಂದಿಗೆ ಮುಂಚಿತವಾಗಿ ಸೋರಾಯವಾಗಿಕೊಳ್ಳದೇಕು ಮತ್ತು ಬಳಕೆದಾರ ಏತಿ ಮತ್ತು ಮಾರಾವರ್ಗ ಪಡೆಯಬೇಕು. ಉದ್ದೇಶಿಕ ಪರಕ್ಷಯ ವರ್ಷಗಳನ್ನು ಮತ್ತು ಬರಲಾಯಸಲು ಸಲಹ ನೀಡಲಾಗಿದೆ. ಕೈತ್ಯಕ್ಕೆಕೆ ವೀಡಿಯೋಗಳಿಗಾಗಿ ಏತ್ಯರ್ https://EBKRAY.IN ಗೆ ಲೇಟೆ ನೀಡಲವಾದು, ಪಿವರವಾದ ನೀಡವಾಗಳು ಮತ್ತು ಮಾಡುವದೆ ಗುರತ್ತುಗಳನ್ನಾಗಿ, ಜಯವಿಟ್ಟು ಒದಗಿಸಿದ ಪ್ರಾಂಕ್ ವರ್ಷಸೈತ್, www.centralbankofindia.co.in ಲಿಂಕ್ ಅನ್ನು

කියල්, යනුගය සියල්ග කියල්ග https://eburay.in/eauction-pubbidder-registration හමු සියගෙනවා. නියල්ග කළ KYC කතුරකම් සියල්ග කම් මියල්ග සියල්ග සිය

ಸರ್ಫೇಸಿ ಕಾಯಿದೆ 2002ರ ನಿಯಮ ೫(6)ರಡಿಯಲ್ಲಿ 30 ದಿನಗಳ ಮಾರಾಟ ನೋಟೀಸು ಚ/ಖಾತುದಾರರು ಮೇಲೆ ತಿಳಿಸಿದ ಮೊತ್ತರನ್ನು ಇ-ಪರೀರ್ಜಿ ದಿನಾಂಕದ ಮೊದಲು ನರ್ವಿಕೃತಿ ಲದ್ದಿ ಮತ್ತು ಪೂರಕ ಬಿಜ್ಜಿಗಳೊಂದಿಗೆ ಪಾರತಿಸಲು ಸೂಚಿಸಲಾಗಿದೆ. ಅದು ವಿಘಲನಾದರೆ ಅಕ್ರಿಯನ್ನ ७ / ಮಾರಾಟ ಮಾಡಲಾಗುತ್ತದೆ ಮತ್ತು ಜಾಕಿ ಜಾಕಿಗಳು ಮಾವುದಾದರೂ ಇವ್ಯದೆ, ಅರನ್ನು ಸುರಾಪಡೆಯಲಾಗುತ್ತದೆ. ಬಡ್ಡಿ ಮತ್ತು ವೆಶ್ವದೊಂದಿಗೆ ವಸೂಲು ಮಾಡಿಕೊಳ್ಳಲಾಗುವುದು,

ಸೆಂಟ್ರರ್ ಬ್ಯಾಂಕ್ ಆಫ್ ರಂಡಿಯಾ



ಉಪನಗರ ವರ್ತುಲ ರಸ್ತೆ (STRR) ಯೋಜನಾ ಪ್ರಾಧಿಕಾರ

ಎಲ್.ಆರ್.ಡಿ.ಇ. ಕಟ್ಟಡ, ನಂ.1, ಅಲಿ ಆಸ್ಕರ್ ರಸ್ತೆ, ಬೆಂಗಳೂರು-560 052. ದೂರವಾಣಿ ಸಂಖ್ಯೆ: 22263479

ಸಂಖ್ಯ: STRRPA/TP/CLU/50/2024-25

ದಿನಾಂಕ: 02.08.2024

ಪ್ರಕಟಣೆ

ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961ರ ಕಲಂ 14(ಎ) ರ ಅಡಿಯಲ್ಲಿ ಈ ಕೆಳಕಂಡ ಅರ್ಜಿದಾರರು "ವ್ಯವಸಾಯ" ವಲಯದಿಂದ "ವಸತಿ" ವಲಯಕ್ಕೆ ಭೂಉಪಯೋಗ ಬದಲಾವಣೆ ಕೋರಿ ಅರ್ಜಿ ಸಲ್ಲಿಸಿರುತ್ತಾರೆ. ಭೂಉಪಯೋಗ ಬದಲಾವಣೆ ಪ್ರಸ್ತಾವನೆಯ ವಿವರಗಳು ಈ ಕೆಳಕಂಡಂತೆ ಧೂಉಪಯೋಗ ಬದಲಾವಣೆ ಪ್ರಸ್ತಾವನೆಯ ಬಗ್ಗೆ ಯಾವುದೇ ಆಕ್ಷೇಪಣೆಗಳಿದ್ದಲ್ಲಿ, ಈ ಪ್ರಕಟಣೆ ಪ್ರಕಟವಾದ ದಿನಾಂಕದಿಂದ 15 ದಿವಸಗಳೊಳಗಾಗಿ ಆಕ್ಷೇಪಣೆಗಳನ್ನು ಲಿಖಿತವಾಗಿ ಸದಸ್ಯ ಕಾರ್ಯದರ್ಶಿಗಳು, ಉಪನಗರ ವರ್ಶಲ ರಸ್ತೆ (STRR) ಯೋಜನಾ ಪ್ರಾಧಿಕಾರ, ದೆಂಗಳೂರು ಕಛೇರಿಗೆ ಸಲ್ಲಿಸಲು ತಿಳಿಸಲಾಗಿದೆ. ನಿಗಧಿತ ಅವಧಿಯ ನಂತರ ಬರುವ ಯಾವುದೇ ಆಕ್ಷೀಪಣೆಗಳನ್ನು ಪರಿಗಣಿಸಲಾಗುವುದಿಲ್ಲ.

10) C	ಅರ್ಜಿದಾರರ ಹೆಸರು ಮತ್ತು ವಿಳಾಸ	ತಾಲ್ಲೂಕು	ಹೋಬಳಿ	mps	ಸರ್ವೆ ನಂ.	ವಿಸ್ತೀರ್ಣ ಎ-ಗುಂ	ಅನುಮೋದಿತ ಮಹಾ ಯೋಜನೆಯಂತೆ ಭೂಉಪಯೋಗ	ಬದಲಾವಣೆ ಕೋರಿರುವ ಭೂಉಪಯೋಗ
1	ಶ್ರೀ. ವಿ. ಅನಿಲ್ ಕುಮಾರ್ ವಿನ್ ವೆಂಕಟೇಶ್ ಮತ್ತು ಶ್ರೀ. ವಿನಯ್ ಎನ್.ಪಿ ವಿನ್ ಸಿ.ವಿ. ಪ್ರೇಮ ಕುಮಾರ್, ನಂ.1192, ಶ್ರೀ ರಾಜರಾಜೀತ್ವರಿ ನಿಲಯ, 3ನೇ ಹಂತ, ಬಿಡುಎಂಎರ್ ಲೇಡಿಟ್, ಆರ್ ಆರ್ ನಗರ್, ವೆಂಗಳೂರು-560098.	ದೇವನಹಳ್ಳ	ಕಸಬಾ	ವಿದಲೂರು	277	02-00	ವ್ವವಸಾಯ	ವಸತಿ

ಷರಾ: ಪ್ರಸ್ತಾವನೆಯಲ್ಲಿನ ಅರ್ಜಿದಾರರು ಪ್ರಶ್ನಿತ ಜರ್ಮಿನುಗಳನ್ನು ವಸತಿ ಉಪಯೋಗಕ್ಕಾಗಿ ಬದಲಾವಣೆ ಮಾಡುವುದರಿಂದ ಸದರಿ ಜರ್ಮಿನಿನಲ್ಲಿ ವಿನ್ಯಾಸ ಅಭಿವೃದ್ಧಿ ಕಾರ್ಮಾರಿಗಳು ನಡೆಯುವಾಗ ಸ್ಥಳೀಯ ಕೂಲಿ ಕಾರ್ಮಿಕರಿಗೆ ಉದ್ಯೋಗ ದೊರೆಯುತ್ತದೆ. ಈ ವಿನ್ಯಾಸ ಅಭಿವೃದ್ಧಿಯಿಂದ ಸುತ್ತಮುತ್ತಲಿನ ಪ್ರದೇಶ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಯೋಜನಾ ಬದ್ಧವಾದ ವಿನ್ಯಾಸ ರಚನೆಯಿಂದ ಉತ್ತಮ ರಸ್ತೆಗಳು ಅಭ್ಯವಾಗುತ್ತದೆ. ಅಧ್ಯರಿಂದ ಸದರಿ ಪ್ರದೇಶವನ್ನು ವ್ಯವಸಾಯ ವಲಯದಿಂದ ವಸತಿ ವಲಯಕ್ಕೆ ಭೂಉಪಯೋಗ ಬದಲಾವಣೆ ಮಾಡಿಕೊಳ್ಳಲು ಇಚ್ಛಿಸಿರುವುದಾಗಿ ಸಾರ್ವಜನಿಕ ಹಿತಾಸಕ್ತಿ ಅಂಶವಾಗಿ ತಿಳಿಸಿರುತ್ತಾರೆ.

> ಸದಸ್ಯ ಕಾರ್ಯದರ್ಶಿಗಳು ಹಾಗೂ ನಗರ ಮತ್ತು ಗ್ರಾಮಾಂತರ ಯೋಜನಾ ಜಂಟಿ ನಿರ್ದೇಶಕರು. ಉಪನಗರ ವರ್ತುಲ ರಸ್ತೆ (STRR) ಯೋಜನಾ ಪ್ರಾಧಿಕಾರ, ಬೆಂಗಳೂರು.

ವಾಸಾಸಂಇ/ವಾಪ/ಎಎಎ/1241/2024-25

Satchmo

Holdings Limited

SATCHMO HOLDINGS LIMITED

(formerly known as NEL Holdings South Limited)
Regd. Office: No. 110, A Wing, Level 1 Andrews Building, M.G. Road Bangalore KA 560001 IN
CIN: L93000KA2004PLC033412, website - www.satchmoholdings.in
Phone: +9180 2227 2220

Statement of Consolidated unaudited financial results for the guarter and three months ended June 30, 2024

(Rs. in Lakh) except EPS data

			Quarter ended		
SI. No.	Particulars	3 months ended 30-96-2924	Preceding 3 months ended 31-03-2024	3 months ended 30-06-2023	Previous year ended 31-03-2024
		Unaudited	Audited	Unaudited	Audited
1	Total income:	261	2,602	7,651	13,348
2	Net (Loss)/profit for the period (before tax and exceptional items)	(315)	660	3,196	1,480
3	Net (Loss)/profit for the period before tax (after exceptional items)	2,935	1,061	3,196	1,470
4	Net (Loss)/profit for the period after tax (after exceptional items)	2,935	1.171	3,175	1,580
5	Total Comprehensive (Loss)/ Income for the period [Comprising (loss)/profit after tax				
	and Other Comprehensive (loss) / Income after tax)	2,934	1,166	3.175	1,576
6	Equity Share Capital	14,583	14,583	14,583	14.583
7	Reserves (excluding Revaluation Reserve) as shown in the Audited Balance Sheet				
- 1	of the pravious year	-	-		
8	Earnings/(Loss) Per Share ("EPS") (of Rs. 10 each; not annualised for the quarter)	2540		200	
1	(a) Basic	2.01	0.80	2.18	1.08
	(b) Diluted	2.01	0.80	2.18	1.08

Notes to the financial results:

- The above consolidated financial results have been reviewed by the Audit committee and approved by the Board of Directors of the Company at its meeting held on 2nd August 2024. The statutory auditors have conducted a limited review of the standardner Financial Recults of the Company for the period ended 30th June, 2024.
- These Consolidated unaudited financial results presented above is prepared in accordance with an amended Indian Accounting Standards (Ind AS) as prescribed under Section 133 of the Companies Act, 2013 of the Companies (Indian Accounting Standards) Rules, 2015. These results are uploaded on the Company wobsite i.e. www.stathmonbidings.in and on the Stock Exchanges where the shares of the Company are listed i.e. www.bselnda.com. These results include the result of the following subsidiary companies.
- Subsidiaries: Northroof Ventures Private Limited (formerly known as NHDPL South Private Limited) and Marathali Ventures Private Limited (formerly known as NHDPL Ventures Private Limited)
- Statement of unaudited Standalone financial results for three months ended June 30, 2024 disclose the following

			Quarter ended		Previous	
SI. No.	Particulars	3 months ended 30-06-2024	Preceding 3 months ended 31-03-2024	3 months ended 30-06-2023	year ended 31-03-2024	
		Unaudited	Audited	Unaudited	Audited	
1	Total Revenue	7,703	14,921	1,113	17,023	
2	Profit/(Loss) before tax	3,286	6,856	(2.094)	(5,693)	
3	Profit/(Loss) after tax	3,268	6,911	(2,112)	(5,693)	

- Ministry of Corporate Affairs ("MCA") notifies new standards or amendments to the existing standards under Companies (Indian Accounting Standards) Rules as iss to time. For the year ended March 31, 2024, MCA has not notified any new standards or amendments to the existing standards applicable to the Group.
- to time. For the year ended warron 31, 224, MLA has not not read any new standards or amendments to the existing standards applicable to the Group.

 The Group has accepted one-time settlement proposal (OTS) dated 14th April 2023 as given by UpF. for an amount of 8.5,001 lakhs. Company has already paid Rs. 1,500 lacts out of the said amount of 8.5,001 lakhs in the previous year. As per the OTS, the amount is to be settled within 18th days from the date of OTS. Company has also received OTS from HDPC Limited dated 6th June 2023 for an amount of Rs. 4,590 lakhs and Company has already paid Rs. 3,083 staks against the said OTS. Company has received the received of OTS. Post received of one-time settlement proposal (OTS) from the Wolerders. Company has received of OTS. Post received of one-time settlement proposal (OTS) from the Wolerders. classified as Disputed Liability in previous year.
- The Group is in process of completing the incomplete residential projects and persuant to Change in its object clause, is focussing on the segments namely the "Service business of facilities / manpower / catering / restaurents activities", "Prophech and related Internet Technology Services", "Long term investment and trading in equilies" All operations are in India and hence there is no geographical segment.
- The Group has signed a share purchase agreement for divesting its entire equity investment in Northroof Ventures Private Limited and full sale consideration has already bee received in the first quarter. However, the other conditions as per the agreement are in the process of execution. Once all the processes are fulfilled, share transfer execution shall be completed.
- Exceptional items include certain old debit balances written off and also old payables written back in this current quarter amounting Re 129 lokhs and Rs 3,379 lakhs respectively as the same are considered unrealizable and without any claim for payment over a considerable period of time. 10 Deferred Tax has not been accounted for due to the uncertainity of taxable profit as estimated by the management against which the Deferred tax assets can be adjusted / utilia
- 1 Going concern

These consolidated financial statements have been prepared on a going concern basis notwithstanding accumulated losses as at the balance sheet date and a negative current assets situation. As per the managment with these exits of residential projects and the debt coming down, the company is hopeful of revival in the coming years. These financial statements therefore do not include any adjustments relating to recoverability and classification of asset amounts or to classification of liabilities that may necessary if the Company is unable to continue as a going concern.

12 The figures in respect of previous period have been regrouped / recast wherever necessary.

For and on behalf of the Board of Directors of Satchmo Holdings Limited (formerly known as NEL Holdings South Limited) Sd/-

Ramesh Karur Whole Time Director DIN: 03572425



ಶಾಖಾ ಕಛೇರಿ : ಮೈಸೂರು



71,92,127)-

5,95,000/-

SEC# 06.09,2024

ವೇಗ್ಗೆ 10.00 ರಿಂದ ಸಂಜೆ 6.00 ಗಂಟೆಗೆ

mos: 05.09.202

ಸಂಚ 5.00 ಗಂಟೆಗೆ

11.01.2023

da 152,10,470/

ಚೊತ್ತಗೆ ದೀಣಂಕ: 07.07.2022 ರಿಂದ ಪಟ್ಟನ

ಬಡ್ಡಿ ಮತ್ತು ವೆಚ್ಚಗಳು

add 08366: 11.01.2023

